



ONMOBILE GLOBAL LIMITED
Tower #1, 94/1 C & 94/2,
Veerasandra Village, Attibele Hobli,
Anekal Taluk, Electronic City Phase-1,
Bangalore - 560100, Karnataka,
India

P: +91 80 4009 6000 | F: +91 80 4009 6009
CIN - L64202KA2000PLC027860
Email - investors@onmobile.com

www.onmobile.com

August 14, 2017

To,
The Listing Manager,
BSE Limited,
Phiroze Jeejeebhoy Towers,
Dalal Street,
Mumbai 400001
BSE Symbol: 532944

The Listing Dept.
National Stock Exchange of India Ltd.
Bandra-Kurla Complex
Bandra (E)
Mumbai - 400 051
NSE Symbol: ONMOBILE

Dear Sir,

Sub: Submission of Newspaper Notice published in connection with 17th Annual General Meeting, Remote E-voting and Book closure

Ref: Regulation 47 of SEBI (Listing Obligations and Disclosure Requirements) Regulations, 2015

This is to inform that the Company has published a newspaper notice providing details with respect to the 17th Annual General Meeting, remote e-voting and book closure, in accordance with the applicable provisions of Companies Act, 2013.

Please find enclosed copies of notice published in Financial Express and Hosadigantha on August 12, 2017.

Request you to kindly take the same on record.

Thanking you,

Yours sincerely,
For OnMobile Global Limited

P.V. Varaprasad

P.V. Varaprasad
Company Secretary



MIPCO SEAMLESS GUJARAT LIMITED

Regd Off: #34, Corpus Techno Park, AVS Compound, 4th Block, Koramangala, Bangalore-560034
 Corp Off: Plot No. 82, Abburu Heights, Door. No.1-80/40/SP/82, Siipa layout, Hi-tech City, Gachibowli, Serilingampally, Hyderabad - 500081.

EXTRACT OF UN-AUDITED FINANCIAL RESULTS FOR THE QUARTER ENDED 30TH JUNE, 2017

Particulars	Quarter Ended			Previous Accounting year
	30.06.2017	31.03.2017	30.06.2016	31.03.2017
	Un-audited	Audited	Un-audited	Audited
Total income from operations (net)	0.00	0.00	0.00	0.00
Net Profit / (Loss) from ordinary activities after tax	(3.93)	(2.00)	(3.34)	(10.46)
Net Profit / (Loss) for the period after tax (after Extraordinary items)	(3.93)	(2.00)	(3.34)	(10.46)
Basic and Diluted Earnings Per Share (Face value of Rs.10/- per share)	358.48	358.48	358.48	358.48
Reserves excluding Revaluation Reserve as per the Balance Sheet of previous accounting year	-	-	-	(595.04)
Basic and Diluted Earnings Per Share (of Rs.10/- each) (not annualised)	(0.19)	(0.14)	(0.18)	(0.63)

The above is an extract of the detailed format of Quarterly Financial Results filed with the stock exchange under Regulation 33 of the SEBI (Listing Obligations and Disclosure Requirements) Regulations, 2015. The full format of Quarterly Financial Results are available on the website of BSE at www.bseindia.com and on the Company's website at www.mipco.co.in.

For and on behalf of the Board of Directors
 Sd/-
 Sanjiv Kumar Tandon
 Director
 (DIN: 02572621)

Date: 11th August 2017

SARD PLYWOOD INDUSTRIES LIMITED
 Regd. Off.: 9 Parsee Church Street, Kolkatta - 700001
 Phone No: (033) 2265 2274; Fax No: (033) 22493675
 E-mail: corp@sardplywood.com Website: www.sardplywood.in
 CIN: L20211WB1957PLC023493

Extract for Statement of Standalone Unaudited Financial Results For the Quarter ended 30th June, 2017

Particulars	Quarter ended		[₹ in Lakhs]	
	30.6.2017	30.6.2016	(Unaudited)	(Unaudited)
1. Total Income from operation	5756.23	4878.92		
2. Net Profit / (Loss) for Ordinary Activities before tax	(123.06)	(87.76)		
3. Net Profit / (Loss) for Ordinary Activities after tax	(123.06)	(87.76)		
4. Total Comprehensive Income for the period (Comprising Profit/Loss) for the period (after tax) and Other Comprehensive Income (after tax)	(137.31)	(101.58)		
5. Equity Share Capital (Face value of ₹ 10/- per share)	452.07	452.07		
6. Earnings per share (of ₹ 10 each) (for continuing and discontinued operations) (not annualised) [in ₹]	(2.72)	(2.25)		

* The Company does not have any Exceptional and Extraordinary item to report for the above periods.

Notes:
 1. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Stock Exchange website www.bseindia.com and on the Company's website www.sardplywood.in

2. The financial results of the Company have been prepared in accordance with Indian Accounting Standards (Ind AS) notified under the Companies (Indian Accounting Standards) (Amendment) Rules, 2015 as amended by the Companies (Indian Accounting Standards) (Amendment) Rules, 2016. The Company has adopted Ind AS from 1st April, 2017, with a transition date of 1st April, 2016 and accordingly results for the quarter ended 30th June, 2016 have been restated to comply with the requirement of Ind AS and to make them comparable with those of the current quarter ended 30th June, 2017.

3. The format for unaudited quarterly results as prescribed vide SEBI circular no. CIR/CFD/CMD/152015 dated 30th November, 2015 has been modified with the requirements of SEBI circular dated 5th July, 2016 and Schedule III (Division II) to the Companies Act, 2013 applicable to companies that are required to comply with Ind AS. The Company has also availed exemption given in para 2.7 read with para 2.6 of SEBI Circular no. CIR/CFD/CMD/152015 dated 5th July 2016 and based on such exemption has not disclosed the figure related to quarter and year ended 31st March 2017.

By Order of the Board
SUDEEP CHITLANGIA
 Managing Director
 DIN: 002593905

Date : 11.08.2017

CORRIGENDUM TO THE DETAILED PUBLIC STATEMENT FOR THE ATTENTION OF THE EQUITY SHAREHOLDERS OF HI-KLASS TRADING & INVESTMENT LIMITED

This Corrigendum to the Detailed Public Statement ("Corrigendum") is being issued by Hem Securities Limited ("Manager to the Offer" or "HemSL"), for and on behalf of Mr. Arhant Hulash Bakliwal and Mr. Deepak Sajjan Agarwal (hereinafter referred to as "Acquirers") pursuant to and in compliance with Regulation 3(1) and Regulation 4 read with Regulation 13(4) of the Securities and Exchange Board of India (Substantial Acquisition of Shares and Takeovers) Regulations, 2011, as amended ("Regulations"). This Corrigendum shall be read in continuation of, and in conjunction with the Public Announcement dated August 25, 2016 ("PA"), Detailed Public Statement dated August 31, 2016 ("DPS") which appeared on September 01, 2016 and Draft Letter of Offer dated September 09, 2016 ("DLOF").

The Acquirers accept full responsibility for the information contained in this Corrigendum to the DPS and also for the obligations of the Acquirers laid down in the Regulations, as amended.

1. A copy of this Corrigendum will be available at SEBI website at <http://www.sebi.gov.in>

2. The shareholders of Hi-Klass Trading & Investment Limited ("Target Company" or "HKIT") / "Hi-Klass") are requested to note the developments / amendments with respect to and in connection with DPS which are as under:
 The shareholders of the Hi-Klass were exclusively listed on regional stock exchange i.e. Ahmedabad Stock Exchange ("ASE"). However, the shares were cease to be listed on ASE and were made available for buying / selling on Dissemination Board of NSE w.e.f. June 20, 2016 in accordance with SEBI Circular dated May 30, 2012, May 22, 2014 & April 17, 2015.

In view of the above, as the shares of the Target Company had cease to be listed on ASE and were moved to dissemination board of NSE, at the time of PA, DPS and DLOF, the regulatory provisions under SAST Regulations were not applicable for the Target Company and the Open Offer issued by Mr. Arhant Hulash Bakliwal and Mr. Deepak Sajjan Agarwal for acquisition of shares of Hi-Klass stands to be invalid.

Further to note, as the shares of the company are moved to dissemination board, the Target Company, in accordance with SEBI Circular dated October 10, 2016; has intimated NSE vide its letter dated June 28, 2017, its intent to raise capital for meeting listing requirement through preferential allotment route in accordance with Securities and Exchange Board of India (Issue of Capital and Disclosure Requirements) Regulation, 2009, as amended.

The Acquirers accept full responsibility for the information contained in this Corrigendum to the DPS and also for the obligations of the Acquirers laid down in the Regulations, as amended.

ISSUED BY MANAGER TO THE OFFER
Hem Securities Ltd.
 CIN: U67120RJ1995PLC010390
 SEBI Registration No.: INM00010981
 14/15, Khatau Bldg., 1st Floor, 40, Bank Street, Fort, Mumbai - 01
 Contact Person: Mrs. Swati Agrawal
 Tel No: 022 49606054, Fax No: 022 22625991
 Email: swati@hemsecurities.com

Place: Mumbai
 Date: Friday, August 11, 2017

For and on behalf of the Acquirer
Mr. Arhant Hulash Bakliwal and Mr. Deepak Sajjan Agarwal

OTCO INTERNATIONAL LIMITED
 CIN: L17114KA2001PLC028511

Registered Office: 1/1, 21st Cross, C.M.H. Road, Lakshmiapuram, Halasuru, Bangalore, Karnataka, India - 560008.
 Website: www.otcointernational.in | Email: info@otcointernational.in

UNAUDITED FINANCIAL RESULTS FOR THE QUARTER ENDED 30.06.2017

Particulars	Quarter Ended		[₹ in Lakhs]	
	30.06.2017	30.06.2016	(Unaudited)	(Unaudited)
Total income from operations (net)	36.20	0.62		
Net Profit / (Loss) from ordinary activities before tax and exceptional/extraordinary items	3.55	(7.35)		
Net Profit / (Loss) from ordinary activities before tax and after exceptional / extraordinary items	3.55	(7.35)		
Net Profit / (Loss) from ordinary activities after tax and exceptional/extraordinary items	2.80	(7.35)		
Total Comprehensive Income for the period (Comprising Profit / Loss for the period (after tax) and other	2.80	(7.35)		
Equity Share Capital	259.36	259.36		
Earnings Per Share (after extraordinary items) (of ₹ 10 each)	0.11	(0.28)		
Basic	0.11	(0.28)		
Diluted	0.11	(0.28)		

Note: The above is an extract of the detailed format of Quarterly/Annual Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly/Annual Financial Results are available on the Stock Exchange websites.

For OTCO International Limited
 Sd/-
 Shaine Sunny Mundalappakk
 Whole Time Director
 DIN No. 06429415

Place : Chennai
 Date : 11.08.2017

ROYAL ORCHID HOTELS LIMITED
 CIN: L55101KA1996PLC097322
 Reg. Off.: No. 1, Golf Avenue, Adjoining KGA Golf Course, Kodihalli, HAL Airport Road, Bangalore - 560 008, Karnataka

Extract of Standalone Unaudited Financial Results for the quarter ended 30th June 2017

Sl. No.	PARTICULARS	Quarter ended	
		30 June 2017	30 June 2016
		(Unaudited)	(Unaudited)
1	Total income from operations	2,159.33	1,937.60
2	Net Profit / (Loss) for the period before tax, exceptional and/or extraordinary items	157.92	(53.92)
3	Net Profit / (Loss) for the period before tax	157.92	(53.92)
4	Net Profit / (Loss) for the period after tax	115.03	(53.92)
5	Total comprehensive income for the period	115.03	(53.92)
6	Equity Share Capital	2,723.40	2,723.40
7	Reserves (excluding Revaluation Reserve as shown in the Balance Sheet of previous year)	-	-
8	Earnings Per Share (not annualised) (of ₹ 10/- each)	0.42	(0.20)
	Basic:	0.42	(0.20)
	Diluted:	0.42	(0.20)

Note: The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Stock Exchange websites at www.bseindia.com, www.nseindia.com and on the Company's website at www.royalorchidhotels.com

For and on behalf of the Board of Royal Orchid Hotels Limited
 Sd/-
 C K Baliga
 Managing Director
 DIN: 00081844

Place: Bengaluru
 Date: 10 August 2017

ICICI PRUDENTIAL ASSET MANAGEMENT COMPANY LIMITED
 Corporate Identity Number: U99990DL1995PLC054135

Registered Office: 12th Floor, Narain Manzil, 23, Barakhamba Road, New Delhi - 110 011.
 Corporate Office: One B/C 13th Floor, Bandra Kurla Complex, Mumbai - 400051.
 Tel: +91 22 2952 5000, Fax: +91 22 26528100, Website: www.iciciam.com
 Central Service Office: 2nd Floor, Block B-2, Nirlon Knowledge Park, Western Express Highway, Congerion (East), Mumbai - 400 063.

In the interest of its unit holders, customers, clients, and the public at large, ICICI Prudential Asset Management Company Limited ("the Company"), investment manager to the schemes of ICICI Prudential Mutual Fund ("the Fund"), hereby notifies that the Company / Prudential has not commissioned any branch office at Station Road, Ughar Khurd, Belgium District, Karnataka (591316), and that the same has been illegally operating / advertising under the auspices and title of the Company / the Fund without any due authorisation. It is clarified that the Company / the Fund had no knowledge of any such illegal or unauthorised operations/business being conducted under its name, and does not ratify any actions, commissions or omissions undertaken without its consent, past, present or future.

Thus, the public at large is hereby advised to exercise due caution in respect of any representations, offers, or proposals, of whatsoever nature, made in respect of any affiliation or association with the Company / the Fund, whether direct or incidental. It is also informed that the Company / the Fund shall not be responsible for any claim that may arise in course of any such representations, offers, or proposals, made in terms of the above stated facts.

Place : Mumbai
 ICICI Prudential Asset Management Company Limited
 Date : August 11, 2017

HITTCO TOOLS LIMITED
 Regd Off: 606/HCC/Aspire, #19 Aliasker Road, Bangalore-560052
 Ph: +91 80 4086560/Website: www.hitcco.in/ CIN: L28939KA1995PLC016888

Statement of Standalone Unaudited Results for the Quarter Ended 30th June 2017

Particulars	3 months ended		Preceding 3 months ended		Previous year ended
	30/06/2017	(Audited)	31/03/2017	30/06/2016	
	(Unaudited)	(Audited)	(Unaudited)	(Audited)	(Audited)
1. Revenue from Operations	133.31	156.21	131.76	67.923	
2. Total Expenses	161.16	158.00	215.29	753.27	
3. Profit/(Loss) before exceptional items	(7.86)	(1.79)	(23.53)	(74.02)	
4. Exceptional Items	-	-	-	-	
5. Profit / (Loss) before tax	(7.86)	(1.79)	(23.53)	(74.02)	
6. Tax expenses:					
(a) Current tax	9.85	8.88	(2.98)	(12.45)	
(b) Deferred tax	(1.771)	(6.85)	(20.55)	(61.57)	
7. Net Profit for the period	0.54	18.83	-	19.17	
8. Other Comprehensive Income	0.64	18.83	-	19.17	
9. Total Comprehensive Income	(17.07)	25.72	20.55	(42.40)	
10. Paid-up equity share capital (Face Value of the Share Rs. 10 each)	603.60	603.60	603.60	603.60	
11. Other Equity	-	-	-	-	
12. Earnings per share (Face value of ₹ 10/- each) (not annualised):					
(a) Basic	(0.28)	0.43	(0.34)	(0.70)	
(b) Diluted	(0.28)	0.43	(0.34)	(0.70)	

Notes:
 1. The above results were reviewed by the Audit committee and approved by the Board of Directors at their meeting held on Aug 11, 2017.
 2. The company is engaged only in business of manufacturing and trading of cutting tools and accordingly there is one segment.
 3. The Auditors of the company have carried out "Limited Review" of the above Financial Results for the Quarter ended 30th June 2017.
 4. The figures of the last quarter are the balancing figures between the Audited figures in respect of full financial year and the published year to date upto the third quarter of the current financial year.
 5. The above is an extract of the detailed format of the Quarterly Financial results filed with the Stock Exchange under Regulation 33 of the SEBI (Listing & Other Disclosures Requirements) Regulation, 2015. The full format of the Financial Results is available on the Stock Exchange website www.bseindia.com.

By order of the Board For Hitcco Tools Limited
 Sd/-
 Surendra Bhandari
 Managing Director
 Date : 11.08.2017

M/S. Mac Charles (India) Limited
 No.28, Sankey Road, Bangalore - 560052

EXTRACT OF THE STANDALONE UNAUDITED FINANCIAL RESULTS In Rs. Lakhs.	Quarter Ended	12 Months Ended	Quarter Ended
	June 2017	March 2017	June 2016
1. Total Income from Operations (net)	1834.88	7936.00	1620.43
2. Net Profit from Ordinary Activities after Tax (no Extraordinary Items)	459.18	2764.00	506.07
3. Equity Share Capital	1310.10	1310.10	1310.10
4. Earnings Per Share (of Rs.10 each, in Rs.) Basic & Diluted (no Extraordinary Items)	3.50	21.09	3.86

NOTES: (1) The full format of the said Quarterly/Nine Months Financial Results are available on the exchange website www.bseindia.com and the Company's website www.maccharlesindia.com (2) The above is operating only in one reportable segment viz "Hotels" and therefore, the disclosure requirement of the relevant accounting standards are not applicable.

Bangalore August 08, 2017 for MAC CHARLES (INDIA) LIMITED
 Sd/- C. B. PARDHANANI
 CHAIRMAN

onmobile
 OnMobile Global Limited

Regd. Office : OnMobile Global Limited, Tower #1, 94/C & 94/D, Veerasandra Village, Attibele Hobli, Anekal Taluk, Electronic City Phase-1, Bangalore - 560 100, Karnataka, India
 Phone: + 91 80 40080000, Fax: + 91 80 40090009
 Corporate Identity Number (CIN): L64202KA2000PLC07860
 E-mail: investor@onmobile.com, Website: www.onmobile.com

NOTICE OF 17TH ANNUAL GENERAL MEETING
NOTICE INVITATION AND BOOK CLOSURE

Notice is hereby given that:
 1. The 17th Annual General Meeting (AGM) of the Members of the Company will be held on Wednesday, September 06, 2017 at 11:00 a.m. IST at Hotel Royal Orchid, adjoining KGA Golf Course, HAL Airport Road, Bangalore-560 008, Karnataka, India, to transact the business set out in the Notice already sent to the Members of the Company.

2. Electronic copies of the Notice of AGM and Annual Report for FY 2016-17 have been sent to all the members whose email IDs are registered with the Depository Participant(s). The same are also available on the website of the Company at www.onmobile.com. Notice of AGM and Annual Report for FY 2016-17 has been sent to all other members at their registered address by permitted mode. The dispatch of Notice of AGM has been completed on August 11, 2017.

3. Members holding shares either in physical form or dematerialized form, as on the cut-off date August 30, 2017, may cast their vote electronically on the business as set out in the Notice of AGM through electronic voting system of Karvy Computershare Private Limited (Karvy) from a place other than the venue of the AGM (remote e-voting). All the members are informed that:
 i. The business as set forth in the Notice of AGM may be transacted through voting by electronic means;
 ii. The remote e-voting shall commence on September 02, 2017 at 9:00 a.m. (IST);
 iii. The remote e-voting shall end on September 05, 2017 upto 5:00 p.m. (IST);
 iv. The cut-off date for determining eligibility to vote by electronic means or at the AGM is August 30, 2017;

v. Remote e-voting shall not be allowed beyond 5:00 p.m. IST on September 05, 2017;
 vi. Any person who acquires shares of the Company and becomes a member of the Company after dispatch of the Notice of the AGM and holding shares as of the cut-off date i.e. August 30, 2017, may obtain the login ID and password by sending a request at investor@karvy.com. However, if a person is already registered with Karvy for e-voting then existing user ID and password can be used for casting vote.

vii. Members may note that a) The remote e-voting module shall be disabled by Karvy beyond 5:00 p.m. IST on September 05, 2017 and once the vote on a resolution is cast by the member, the member shall not be allowed to change it subsequently; b) The facility for voting through poll shall be made available at the AGM; c) The members who have cast their vote by remote e-voting prior to the AGM may also attend the AGM but shall not be entitled to cast their vote again; and; d) A person whose name is recorded in the register of members and/or in the register of beneficial owners maintained by the depositories as on the cut-off date only shall be entitled to avail the facility of remote e-voting and vote at the AGM through poll.

viii. The Notice of AGM is available on the Company's website www.onmobile.com and also on Karvy's website www.evoting.karvy.com.

ix. In case of any queries or issues regarding e-voting, members may refer to the Frequently Asked Questions (FAQs) and remote e-voting user manual available at <https://evoting.karvy.com> under help section or call 1800 345 4001 (Toll free) or contact Mr. S V Raju, Deputy General Manager, Karvy Computershare Private Limited (Unit: OnMobile), Karvy Selerium Tower B, Plot 31-32, Gandhi, Hyderabad Financial District, Nanakramguda, Serilingampally Mandal, Hyderabad - 500 032, Ph: 040-67162222, Email: enward.rs@karvy.com.

x. Pursuant to Section 91 of the Companies Act, 2013 and Regulation 42 of SEBI (Listing Obligations and Disclosure Requirements) Regulations, 2015, the Register of members and Share Transfer books of the Company shall remain closed from August 31, 2017 to September 05, 2017 (both days inclusive) for the purpose of payment of dividend for the financial year ended March 31, 2017 and the 17th Annual General Meeting of the Company.

By Order of the Board For OnMobile Global Limited
 Sd/-
 P V Varasrathy
 Company Secretary

Date : August 11, 2017
 Place : Bangalore

The business daily.

For daily business.

FinancialExpress.com | twitter.com/FinancialExpress | facebook.com/TheFinancialExpress

ಶ್ರೀಮತಿ ಸಿ.ಎಲ್. ಸ್ವಾಮೀಶ್ವರ ಸ್ವಾಯತ್ತಾಲಯ ಮತ್ತು ದೊಡ್ಡಬಳ್ಳಾಪುರ
 ಹಿ.ಎಸ್.ಎಂ. ಸಂ. 466/2017
 ಅರ್ಜಿದಾರರು: ಸ್ವಾಮೀಶ್ವರ ಸ್ವಾಯತ್ತಾಲಯ ಮತ್ತು ದೊಡ್ಡಬಳ್ಳಾಪುರ ರಸ್ತೆ, ಉ: ವೆಂಕಟರಮಣ್ಣ, ಸುಮಾರು 47 ವರ್ಷ. ವಾಸ ನಂ. 45, ಶ್ರೀಶೈಲ ಸಂಕೀರ್ಣ ಸ್ವಾಮೀಶ್ವರ ಹಾಲ್, ಅಕ್ಕಿ ಸ್ವಾಯತ್ತಾಲಯ, ಹುಬ್ಬಳ್ಳಿ, ಸರ್ಕಾರ ಪ್ರಾಂಶುಪಾಲಕ, ಅನೇಕ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ.
 -ಇದಕ್ಕೆ ವಿರುದ್ಧವಾಗಿ: ಶಕ್ತಿಸಿಲ್ವಾ ಅನೇಕ ತಾಲ್ಲೂಕು.
 ಸಾರ್ವಜನಿಕ ಪ್ರಕಟಣೆ
 ಅರ್ಜಿದಾರರಾದ ಶ್ರೀ ಸ್ವಾಮೀಶ್ವರ ಸ್ವಾಯತ್ತಾಲಯ ಮತ್ತು ದೊಡ್ಡಬಳ್ಳಾಪುರ ರಸ್ತೆ, ಉ: ವೆಂಕಟರಮಣ್ಣ ರಸ್ತೆಯ ರಸ್ತೆಯ ಅನೇಕರ ಪ್ರಧಾನ ಸಿ.ಎಲ್. ಸ್ವಾಮೀಶ್ವರ ಸ್ವಾಯತ್ತಾಲಯದಲ್ಲಿ ಅರ್ಜಿದಾರರ ತಂದೆಯವರಾದ ಶ್ರೀ ಶಕ್ತಿಸಿಲ್ವಾ ವೆಂಕಟರಮಣ್ಣ ರಸ್ತೆ, ಉ: ವೆಂಕಟರಮಣ್ಣ ರಸ್ತೆ ಜಿಲ್ಲೆ ಪೊಲೀಸ್ ಠಾಣೆಯಲ್ಲಿ ದಿನಾಂಕ: 23-09-2015 ರಂದು ಈ ಮೇಲ್ಕಂಡ ವಿಳಾಸದಲ್ಲಿ ವಾರಾಂಶ ಮತ್ತು ಹೊಂದಿರಾತ್ಮಕ. ಈಗ ಈ ಸ್ವಾಮೀಶ್ವರ ಸ್ವಾಯತ್ತಾಲಯದಲ್ಲಿ ಸಿ.ಎಲ್. ಸಂಖ್ಯೆ 466/17 ನಂದು ಮೇಲೆ ಸರ್ಕಾರದ ಶಕ್ತಿಸಿಲ್ವಾ ಕೆಲವು ಅರ್ಜಿ ಸಲ್ಲಿಸಿದ್ದು, ಸರ್ಕಾರ ಅರ್ಜಿಯ ಮುಂದುವರಿಸಲು ದಿನಾಂಕ: 28-08-2017 ರಂದು ಸ್ವಾಯತ್ತಾಲಯ ನಿಗದಿ ಮಾಡಿದ್ದು ಆ ದಿನ ಯಾರಾಗಲೂ ಈ ಸಂಬಂಧವಾಗಿ ತಕರಾರು ಇದ್ದಿಲ್ಲ ಎಂದಾಗಿ ಆಗಿತ್ತು ಮತ್ತು ಸರ್ಕಾರ ಮೂಲಕವಾಗಿಯೇ ಬೆಂಗಳೂರು ನಗರ ಪಾಲಿಕಾರ್ಡ್ ಸ್ವಾಯತ್ತಾಲಯದಲ್ಲಿ ಹಾಜರಾಗಿ ತಮ್ಮ ತಕರಾರನ್ನು ಸಲ್ಲಿಸಿದ್ದು, ತಮ್ಮದೇ ಯಾವುದೇ ವ್ಯಕ್ತಿಗಳ ಅಕ್ಷೇಪಣೆ ಇಲ್ಲವೆಂದು ಪರಿಗಣಿಸಿ ಅರ್ಜಿ ವೇಳೆಗೆ ಏಕೆ ವ್ಯಕ್ತಿಯಾಗಿ ಇತ್ಯರ್ಥ ಪಡಿಸಲಾಗಿದೆ.
 ಸ್ವಾಯತ್ತಾಲಯದ ಮುಖ್ಯ ಮತ್ತು ಸಹಾಯಕಿ ದಿನಾಂಕ: 10-8-2017 ರಂದು ನೀಡಲಾಯಿತು.
 ಸ್ವಾಯತ್ತಾಲಯದ ಅಧೀನದ, ಮೇಗಲಿ, ಶಿರಸ್ತೆದಾರರು, ಸಿ.ಎಲ್. ಜಿ.ಎಂ.ಎಸ್. (ಜಿ.ಎಂ.ಎಸ್. ಡಿ.ಜಿ.ಎಸ್) ಮತ್ತು ಸಿ.ಎಂ.ಎಸ್. ಕೆ.ಎಸ್. ಅನೇಕರ.
 ನಾನಿಯ ಪರ ವಕೀಲರು: ಎಂ.ಡಿ. ರವೀಶ್, ಎ.ಎಸ್.ಆರ್. ಅಂಡ್ ಅಸೋಸಿಯೇಟ್ಸ್, ವಕೀಲರು ಸಂ. 39/3, 1ನೇ ಅಂತಸ್ತು, ವಿಜಯ ಬಿಲ್ಡಿಂಗ್, ಮುಜರ್ ರಸ್ತೆ, ಅನೇಕರ ಟೌನ್.

ಶ್ರೀಮತಿ ಸಿ.ಎಲ್. ಸ್ವಾಮೀಶ್ವರ ಸ್ವಾಯತ್ತಾಲಯ, ದೊಡ್ಡಬಳ್ಳಾಪುರ
 ಹಿ.ಎಸ್.ಎಂ. ಸಂ. 196/2017
 ಅರ್ಜಿದಾರರು: ಶ್ರೀ ಎಂ.ಕೆ. ಮಂಜುನಾಥ್ ಬಿಸ್ ಲೇಟ್ ಅರಸಪ್ಪ, ವಯಸ್ಸು 37 ವರ್ಷ, ವಾಸ: ಮದರಾಸುಪುರ ಗ್ರಾಮ, ಹುಬ್ಬಳ್ಳಿ ಹೊಲಕ, ಬೆಂಗಳೂರು ಉತ್ತರ ತಾಲ್ಲೂಕು.
 ಇದಕ್ಕೆ ವಿರುದ್ಧವಾಗಿ: ಸೋಮಪ್ಪಾಪ್ಪ ಜನಕ ಮತ್ತು ಮೇಗಲರ ರೆಡ್ರೆಸ್ಸಲ್, ತಾಂಟಿಲ್ವಾ, ದೊಡ್ಡಬಳ್ಳಾಪುರ ತಾಲ್ಲೂಕು ಸಾರ್ವಜನಿಕ ಪ್ರಕಟಣೆ
 ಈ ಮೂಲಕ ಸಾರ್ವಜನಿಕ ಪ್ರಕಟಣೆ ತಿಳಿಸುವುದನ್ನು ದೇಶದ ಮೇಲಿಂದ ಅರ್ಜಿದಾರರು ತಮ್ಮ ಸ್ವಾಯತ್ತಾಲಯದಲ್ಲಿ ಅರ್ಜಿದಾರರ ಅಭಿಯೋಗದ ಶ್ರೀಮತಿ ಅಭಿಯೋಗಿ ಕೆ.ಎಂ.ಎಸ್. ಹಾಜರು ದಿನಾಂಕ: 12.07.1997 ರಂದು ಆದ ಮನೆಯಿಂದ ಅಂತರ್ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಇಲ್ಲಿ ಮೂಲ ಹೊಂದಿರಾತ್ಮಕ ಹಾಗೂ ಅದರ ಮೇಲೆ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಇಲ್ಲವೆಂದು ಮೇಲ್ಕಂಡ ಅರ್ಜಿದಾರರು ಜನಕ ಮತ್ತು ಮೇಗಲರ ರೆಡ್ರೆಸ್ಸಲ್ ಕೆ.ಎಂ.ಎಸ್. ಹಾಜರು ದಿನಾಂಕ: 14.08.2017 ರಂದು ಮಾಡಲಾಗಿದೆ ಈ ಮೂಲಕ ತಿಳಿಸುವುದನ್ನು ತನ್ನದ್ದೇ ತಮ್ಮ ಗೃಹ ದಾಖಲೆಯಲ್ಲಿ ಪ್ರಕಟವಾಗುವಂತೆ ಮಾಡಲು ಅರ್ಜಿದಾರರು ಅರ್ಜಿಯನ್ನು ಸಲ್ಲಿಸಿದ್ದಾರೆ. ಅದಾಗಿ ಸಾರ್ವಜನಿಕ ಪ್ರಕಟಣೆ ಕೇಳಿ ಇದ್ದು ಈ ಮೇಲ್ಕಂಡ ಫಲ ಸ್ವಾಯತ್ತಾಲಯದ ಮುಂದುವರಿದ ದಿನಾಂಕ: 14.08.2017 ರಂದು ಮಾಡಲಾಗಿದೆ ಈ ಮೂಲಕ ತಿಳಿಸುವುದನ್ನು ತನ್ನದ್ದೇ ತಮ್ಮ ಗೃಹ ದಾಖಲೆಯಲ್ಲಿ ಪ್ರಕಟವಾಗುವಂತೆ ಮಾಡಲು ಅರ್ಜಿದಾರರು ಅರ್ಜಿಯನ್ನು ಸಲ್ಲಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ: ಸೋಮಪ್ಪಾಪ್ಪ ಜನಕ ಮತ್ತು ಮೇಗಲರ ರೆಡ್ರೆಸ್ಸಲ್, ತಾಂಟಿಲ್ವಾ, ದೊಡ್ಡಬಳ್ಳಾಪುರ ತಾಲ್ಲೂಕು ಸಾರ್ವಜನಿಕ ಪ್ರಕಟಣೆ
 ಅರ್ಜಿದಾರರ ಪರ ವಕೀಲರು: ಬಿ.ಸಿ.ಜಯರಾಜ್, ಕೃಷ್ಣಾ ಕಾಂಪ್ಲೈಟ್, ದೇವಬೆಟ್ಟ, ದೊಡ್ಡಬಳ್ಳಾಪುರ.

IN THE COURT OF THE III ADDITIONAL DISTRICT CONSUMER DISPUTES REDRESSAL FORUM, AT BANGALORE
 COMPLAINT No. 1084/2016
 BETWEEN: P.S. Rafiulla, S/o Late Abdul Shukoor, aged about 42 years, No.24, Cart Stand Road, Jolly Mohalla, Bangalore-53. ..COMPLAINANT
 AND: Sri Guru Tele Communications, (Samsung Authorized Service Centre), No. 19/2, 1st Floor, Dinnur Main Road, Bangalore-560 032. ..OPPOSITE PARTY NO.3
NOTICE TO THE OPPOSITE PARTY NO.3 BY PAPER PUBLICATION
 Whereas, the above named Complainant has instituted the above complaint against you and others for deficiency of service, damages along with legal expenses.
 Notice is hereby given to you to appear in this Forum in person or through an Advocate duly instructed or through some person able to answer all material question at **11.00 a.m. on 31-8-2017**. If you fail to appear on the said date or any subsequent date to which the matter may be posted as directed by the Court, without any further notice, the matter will be dealt with, heard and decided in your absence.
 Issued under my hand and seal of the Court on 29-7-2017.
 By order of the Court, Asst. Registrar Cum, Assistant Administrative Officer, Bengaluru Urban 3rd Addl. District, Consumer Disputes Redressal Forum, 1st Floor, BMTC 'B' Block, TTMC Building, KH Road, Shanthinagar, Bengaluru - 560 027.
ADVOCATE FOR COMPLAINANT: G.V.ASWATHANARAYANA & ASSOCIATES, Advocates, No. 192, 6th Main, Sri Mahaganapathi Nagar, Rajajinagar, West of Chord Road, Bangalore-560 010.

ಉಪವಿಭಾಗಾಧಿಕಾರಿಗಳ ಸ್ವಾಯತ್ತಾಲಯದಲ್ಲಿ ರಾಮನಗರ ಉಪವಿಭಾಗ, ರಾಮನಗರ
 ಆರ್.ಎ(ಎಲ್.ಕೆ.ಸಿ.) 259/2011-12
 ಅರ್ಜಿದಾರರು: 1) ಶುಭ್ರಾ, ಬಿಸ್ ಲೇಟ್ ಮಂಗಳೂರು, ವಯಸ್ಸು 70 ವರ್ಷ
 2. ನಾಗಯ್ಯ, ಬಿಸ್ ಲೇಟ್ ಮಂಗಳೂರು, ವಯಸ್ಸು 65 ವರ್ಷಗಳು
 3. ಪ್ರಜ್ವಲನಿಯಪ್ಪ ಬಿಸ್ ಲೇಟ್ ಮಂಗಳೂರು, ವಯಸ್ಸು 63 ವರ್ಷ, ಎಲ್ಲರ ವಾಸ: ಮಗಳೂರು ಗ್ರಾಮ, ಕೆನಕಪುರ ಟೌನ್, ಕೆನಕಪುರ ನಿರಾಧಿಕಾರಿಗಳ ಕಛೇರಿ
 ಪ್ರತಿಪಕ್ಷಿಣ: ಕೆ.ಕಾಂಪ್ಲೈಟ್
 ಬಿಸ್ ಲೇಟ್ ಕೆನಕಪುರ, ವಯಸ್ಸು 35 ವರ್ಷ, ಮಗಳೂರು ಗ್ರಾಮ, ಕೆನಕಪುರ ಟೌನ್, ಕೆನಕಪುರ ಮತ್ತು ಮೊಟ್ಟೂರು ಪ್ರಕಟಣೆ
 ಈ ಅರ್ಜಿಯ ಅರ್ಜಿದಾರರು, ಪ್ರತಿಪಕ್ಷಿಣಗಳ ವಿರುದ್ಧ ಕೆನಕಪುರ ತಾಲ್ಲೂಕು, ಕೆನಕಪುರ ಟೌನ್, ಕೆನಕಪುರ ಗ್ರಾಮದ ಗ್ರಾಮದ ಕೆಲವು ಅರ್ಜಿ ಸಲ್ಲಿಸಿದ್ದು, ಸರ್ಕಾರ ಅರ್ಜಿಯ ಮುಂದುವರಿಸಲು ದಿನಾಂಕ: 28-08-2017 ರಂದು ಸ್ವಾಯತ್ತಾಲಯ ನಿಗದಿ ಮಾಡಿದ್ದು ಆ ದಿನ ಯಾರಾಗಲೂ ಈ ಸಂಬಂಧವಾಗಿ ತಕರಾರು ಇದ್ದಿಲ್ಲ ಎಂದಾಗಿ ಆಗಿತ್ತು ಮತ್ತು ಸರ್ಕಾರ ಮೂಲಕವಾಗಿಯೇ ಬೆಂಗಳೂರು ನಗರ ಪಾಲಿಕಾರ್ಡ್ ಸ್ವಾಯತ್ತಾಲಯದಲ್ಲಿ ಹಾಜರಾಗಿ ತಮ್ಮ ತಕರಾರನ್ನು ಸಲ್ಲಿಸಿದ್ದು, ತಮ್ಮದೇ ಯಾವುದೇ ವ್ಯಕ್ತಿಗಳ ಅಕ್ಷೇಪಣೆ ಇಲ್ಲವೆಂದು ಪರಿಗಣಿಸಿ ಅರ್ಜಿ ವೇಳೆಗೆ ಏಕೆ ವ್ಯಕ್ತಿಯಾಗಿ ಇತ್ಯರ್ಥ ಪಡಿಸಲಾಗಿದೆ.
 ಸ್ವಾಯತ್ತಾಲಯದ ಮುಖ್ಯ ಮತ್ತು ಸಹಾಯಕಿ ದಿನಾಂಕ: 10-8-2017 ರಂದು ನೀಡಲಾಯಿತು.
 ಸ್ವಾಯತ್ತಾಲಯದ ಅಧೀನದ, ಮೇಗಲಿ, ಶಿರಸ್ತೆದಾರರು, ಸಿ.ಎಲ್. ಜಿ.ಎಂ.ಎಸ್. (ಜಿ.ಎಂ.ಎಸ್. ಡಿ.ಜಿ.ಎಸ್) ಮತ್ತು ಸಿ.ಎಂ.ಎಸ್. ಕೆ.ಎಸ್. ಅನೇಕರ.
 ನಾನಿಯ ಪರ ವಕೀಲರು: ಎಂ.ಡಿ. ರವೀಶ್, ಎ.ಎಸ್.ಆರ್. ಅಂಡ್ ಅಸೋಸಿಯೇಟ್ಸ್, ವಕೀಲರು ಸಂ. 39/3, 1ನೇ ಅಂತಸ್ತು, ವಿಜಯ ಬಿಲ್ಡಿಂಗ್, ಮುಜರ್ ರಸ್ತೆ, ಅನೇಕರ ಟೌನ್.

IN THE COURT OF THE M.A.C.T. (SCCH-13) AT BANGALORE
 M.V.C No. 7240/2016
 Between: Sri. Deepak @ Dilip, ...Petitioner AND: Mr. Tabrez, And Others ...Respondents
NOTICE TO RESPONDENT No.1
 To: Mr. Tabrez, S/o. Mohammed Ghouse, R/o. Ward No.26, Maruthi Nagar, Doddaballapur Town, Bangalore Rural.
 Whereas the Petitioner's have filed the above case for claiming compensation of Rs.10,00,000/- (Rs. Ten Lakhs only) for the grievous injuries sustained by him in a Motor Vehicle Accident by vehicle Talak ACE bearing No. KA-43-2641 on 21-07-2016 at about 08:00 P.M., Near Vaddarahalli turning, Thooba gere Hobli, Doddaballapura Taluk, Bangalore Rural.
 Wherefore this notice to Respondent No.1 is published, directing you to appear before the Hon'ble Court M.A.C.T. (SCCH-13) at Bangalore on 22/9/2017 at about 11.00 A.M. to answer the claim. If you fail to appear before this Court on that day either in person or through your Counsel, you will be placed ex parte and case will be disposed off in accordance with Law.
 This notice is given under my hand and seal of this Court on 5th day of August 2017 under my Signature.
 By order of the Court, Sd/- Asst. Registrar Court of Small Causes, Bangalore-09
ADVOCATE FOR PETITIONER: Suresh M. Latur, No.21, 2nd Floor, Hameed Shah Complex, Cubbonpet Main Road, Blore-02

IN THE COURT OF THE PRINCIPAL DISTRICT AND SESSIONS JUDGE BANGALORE RURAL DISTRICT AT BANGALORE
 Misc.No.04/2016
 BETWEEN : SRI. ANWAR SHARIEFF : ...PETITIONER/APPLICANT AND SMT. PUTTAMMA @ PATTAMMA & OTHERS : ...RESPONDENTS
PROPOSED RESPONDENT No.16
 (Defendant No.12 in O.S.No.375/2011)
 SRI. VISHWANATH, S/O MALLAIAH, AGED ABOUT 54 YEARS, R/AT No.244/20, 4th MAIN ROAD, GANGA NAGAR, BANGALURU-560032.
 WHEREAS, the Petitioner has instituted the above petition against you under Section 24 of C.P.C. to withdraw O.S NO.842/2007 Pending on the file of the Addl Civil Judge (Jr. Dvn) Bangalore rural Bangalore, O.S NO. 937/2007 Pending on file of the Principal civil judge (Jr. Dvn) Bangalore rural, Bangalore and transfer the same to the I Addl Civil Judge (Sr. Dvn) Bangalore rural, Bangalore where O.S No 375/2011 and O.S.No.389/2015 are pending. You are hereby summoned to appear in this Court in person or by a pleader duly instructed and able to answer all material questions relating to the said petition or who shall be accompanied by some person able to answer all such question on 16th day of September 2017 at 11.00 a.m. to answer the Claim.
 Take notice that, in default of your appearance on the day before mentioned, the petition will be heard and determined in your absence.
 Given under my hand and the seal of the Court this 10.08.2017.
 By Order of the Court,
H.S.SREEKANTIAH, Chief Administrative Officer, District & Sessions Court, Bangalore Rural District, Bangalore
 Advocate for Plaintiff:
T.RAVINDRA, Advocate, GSV Associates, No.15, SSB Mutt Building, II Floor, Tank Bund Road, Bangalore-09.

onmobile
 ಆನ್‌ಮೊಬೈಲ್ ಗೋಬಲ್ ಲಿಮಿಟೆಡ್
 ನೋಂದಾಯಿತ ಕಛೇರಿ: ಆನ್‌ಮೊಬೈಲ್ ಗೋಬಲ್ ಲಿಮಿಟೆಡ್, ಬಿಬಿಎಂ 41, 94/13 & 94/2, ದೀರಸಂದ್ ನಿಲಯ, ಅತ್ತಿಬೆಲೆ ಹೋಬ್ಬಳಿ, ಅನೇಕರ ತಾಲ್ಲೂಕು, ಇಲಕ್ಕ್ವಾಂಟ್ ಸಿಟಿ ಫೇಸ್ 1, ಬೆಂಗಳೂರು-560 100, ಕರ್ನಾಟಕ, ಭಾರತ.
 ದೂರ: + 91 80 40096000 ಫ್ಯಾಕ್ಸ್: + 91 80 40096009
 ಕಾರ್ಪೊರೇಟ್ ದಾಖಲೆ ಸಂ. (ಸಿ.ಎಂ.ಎಸ್.): L64202KA2000PLC027860
 ಇ-ಮೇಲ್: investors@onmobile.com ವೆಬ್‌ಸೈಟ್: www.onmobile.com

17ನೇ ವಾರ್ಷಿಕ ಸಾಮಾನ್ಯ ಸಭೆ
ಇ-ವೋಟಿಂಗ್ ಮಾಹಿತಿ ಮತ್ತು ಮುಕ್ತ ಮುಚ್ಚುವ ಬಗ್ಗೆ ನೋಟೀಸ್
 ಈ ಮೂಲಕ ನೀಡಲಾದ ನೋಟೀಸ್ ಏನಂದರೆ :
 1. ಕಂಪನಿಯ ಸದಸ್ಯರ 17ನೇ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 06ನೇ ಸೆಪ್ಟೆಂಬರ್, 2017ರಂದು ಬುಧವಾರ ಬೆಳಿಗ್ಗೆ 11.00 ಗಂಟೆಗೆ ಹೋಟೆಲ್ ರಾಯಲ್ ಅರ್ಜಿಡ್, ಕೆ.ಜಿ.ಎಂ. ಗಾರ್ಡನ್ ಕೋರ್ಸ್ ಪಕ್ಕ, ಹೆಚ್‌ಎಲ್ ಬಿಲ್ಡಿಂಗ್ ರಸ್ತೆ, ಬೆಂಗಳೂರು-560 008, ಕರ್ನಾಟಕ, ಭಾರತ, ಇಲ್ಲಿ ನಡೆಯಲಿದ್ದು, ಈ ಸಂಬಂಧ ನಿಗದಿಗೊಳಿಸಲಾಗಿರುವ ವ್ಯವಹಾರ ನಿರ್ವಹಣೆ ಬಗ್ಗೆ ಕಂಪನಿಯ ಸದಸ್ಯರುಗಳಿಗೆ ಈಗಾಗಲೇ ನೋಟೀಸ್ ರವಾನಿಸಲಾಗಿದೆ.
 2. ತೇವನೀಯ ಪಾಲಿಸಿಗಳನ್ನು (ವಿವರ) ಇಮೇಲ್ ಡಿವಿಡೆಂಡ್ ನೋಟೀಸ್‌ನಲ್ಲಿ ನೀಡಲಾಗಿದೆ ಮತ್ತು 2016-17ನೇ ಹಣಕಾಸು ವರ್ಷದ ವಾರ್ಷಿಕ ವರದಿಯನ್ನು ಕಳುಹಿಸಲಾಗಿದೆ. ಇದು ಕಂಪನಿಯ ವೆಬ್‌ಸೈಟ್ www.onmobile.com ನಲ್ಲಿ ಸಹ ಲಭ್ಯವಿದೆ. ಇತರ ಎಲ್ಲ ಸದಸ್ಯರುಗಳಿಗೆ ಸಾಮಾನ್ಯ ಸಭೆಯ ನೋಟೀಸ್ ಮತ್ತು 2016-17ನೇ ಹಣಕಾಸು ವರ್ಷದ ವಾರ್ಷಿಕ ವರದಿಯನ್ನು ಅನುಮೋದಿಸಿ ನಮೂನೆಯಲ್ಲಿ ಅವರ ನೋಂದಣಿ ವಿಳಾಸಕ್ಕೆ ರವಾನಿಸಲಾಗಿದೆ. ವಾರ್ಷಿಕ ಸಾಮಾನ್ಯ ಸಭೆಯ ನೋಟೀಸ್ ರವಾನೆಯನ್ನು 11ನೇ ಅಗಸ್ಟ್, 2017ರಂದು ಮಾರ್ಗಗೊಳಿಸಲಾಗಿದೆ.
 3. ಕಳೆ-ಆಫ್ ದಿನಾಂಕ 30ನೇ ಅಗಸ್ಟ್, 2017ರಂತೆ, ಭೌತಿಕ ಸ್ವರೂಪ ಅಥವಾ ಅಭೌತಿಕ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರುಗಳು ವಾರ್ಷಿಕ ಸಾಮಾನ್ಯ ಸಭೆ (ದೂರದ ಇ-ವೋಟಿಂಗ್) ಸ್ವೀಕೃತಿ ಹೊರತಾದ ಪ್ರದೇಶದಿಂದ ಕಾರ್ಪೊರೇಟ್ ರೆಜಿಸ್ಟ್ರಾರ್ ಪ್ರವೇಶ ಲಿಮಿಟೆಡ್‌ನ ವಿಧಾನಾನುಸಾರ ಮತ ವ್ಯವಸ್ಥೆ ಮೂಲಕ ವಾರ್ಷಿಕ ಸಾಮಾನ್ಯ ಸಭೆಯ ನೋಟೀಸ್‌ನಲ್ಲಿ ನಿಗದಿಗೊಳಿಸಿರುವಂತೆ ವ್ಯವಹಾರದ ನಿರ್ವಹಣೆ ಮೇಲೆ ವಿಧಾನಾನುಸಾರ ಮತ ವ್ಯವಸ್ಥೆ ಚಲಾವಣೆ ಮಾಡಬಹುದು. ಎಲ್ಲ ಸದಸ್ಯರುಗಳಿಗೆ ತಿಳಿಸುವುದೇನೆಂದರೆ :
 i. ವಾರ್ಷಿಕ ಸಾಮಾನ್ಯ ಸಭೆಯ ನೋಟೀಸ್‌ನಲ್ಲಿ ನಿಗದಿಗೊಳಿಸಿರುವಂತೆ ವಿಧಾನಾನುಸಾರ ರೂಪದಲ್ಲಿ ಮತ ಹಾಕುವ ಮೂಲಕ ವ್ಯವಹಾರ ನಿರ್ವಹಣೆ ಮಾಡಬಹುದಾಗಿದೆ;
 ii. ದೂರದ ಇ-ವೋಟಿಂಗ್ 02ನೇ ಸೆಪ್ಟೆಂಬರ್, 2017ರಂದು ಬೆಳಿಗ್ಗೆ 9.00 ಗಂಟೆಗೆ (ಐಎಸ್‌ಟಿ) ಆರಂಭವಾಗಲಿದೆ;
 iii. ದೂರದ ಇ-ವೋಟಿಂಗ್ 05ನೇ ಸೆಪ್ಟೆಂಬರ್, 2017ರಂದು ಸಂಜೆ 5:00 ಗಂಟೆವರೆಗೆ (ಐಎಸ್‌ಟಿ) ಮುಕ್ತವಾಗಲಿದೆ;
 iv. ವಿಧಾನಾನುಸಾರ ರೂಪದಲ್ಲಿ ಅಥವಾ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮತ ಹಾಕುವ ಅರ್ಹತೆಯನ್ನು ನಿರ್ಧರಿಸಲು ಕಳೆ-ಆಫ್ ದಿನಾಂಕವು 30ನೇ ಅಗಸ್ಟ್ 2017 ಆಗಿರುತ್ತದೆ;
 v. 05ನೇ ಸೆಪ್ಟೆಂಬರ್, 2017ರಂದು ಸಂಜೆ 5:00 ಗಂಟೆ ಐಎಸ್‌ಟಿ ನಂತರ ದೂರದ ಇ-ವೋಟಿಂಗ್‌ಗೆ ಅವಕಾಶ ನೀಡುವುದಿಲ್ಲ;
 vi. ಕಂಪನಿಯ ಷೇರುಗಳನ್ನು ಹೊಂದಿರುವ ಮತ್ತು ವಾರ್ಷಿಕ ಸಾಮಾನ್ಯ ಸಭೆಯ ನೋಟೀಸ್ ರವಾನಿಸಿರುವ ನಂತರ ಕಂಪನಿಯ ಬಹು ಸದಸ್ಯರಾದ ಹಾಗೂ ಕಳೆ-ಆಫ್ ದಿನಾಂಕದಂತೆ ಅಂದರೆ 30ನೇ ಅಗಸ್ಟ್, 2017ರಂತೆ ಷೇರುಗಳನ್ನು ಹೊಂದಿರುವ ಯಾವುದೇ ವ್ಯಕ್ತಿಯು einward.ris@karvy.com ಇಲ್ಲಿಗೆ ಒಂದು ಮನವಿಯನ್ನು ಸಲ್ಲಿಸುವ ಮೂಲಕ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ನ್ನು ಪಡೆದುಕೊಳ್ಳಬಹುದು. ಆದಾಗ್ಯೂ, ಒಬ್ಬ ವ್ಯಕ್ತಿ ಈಗಾಗಲೇ ಕಾರ್ಪೊರೇಟ್ ನೋಂದಣಿ ಮಾಡಿಕೊಂಡಿದ್ದರೆ, ಅಗ ಅಸ್ತಿತ್ವದಲ್ಲಿರುವ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಮತ ಚಲಾವಣೆಗಾಗಿ ಬಳಸಬಹುದು.
 vii. ಸದಸ್ಯರುಗಳು ಗಮನಿಸಬೇಕಾದ ಸಂಗತಿ ಎಂದರೆ: ಅ) ಸೆಪ್ಟೆಂಬರ್ 05, 2017ರಂದು ಸಂಜೆ 5:00 ಗಂಟೆ ಐಎಸ್‌ಟಿ ನಂತರ ಕಾರ್ಪೊರೇಟ್ ದೂರದ ಇ-ವೋಟಿಂಗ್ ಮಾಡುವುದನ್ನು ನಿಷ್ಕರಿಸಲಾಗುತ್ತದೆ ಹಾಗೂ ಸದಸ್ಯರಿಂದ ಬಹು ಬದಲಿಸುವ ನಿರ್ವಹಣೆ ಮತ್ತು ಚಲಾವಣೆಯಾಗಿದ್ದರೆ, ಸದಸ್ಯರಿಗೆ ಅದನ್ನು ಬದಲಿಸಿಕೊಳ್ಳಲು ಅವಕಾಶ ಇರುವುದಿಲ್ಲ; ಆ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮತಗಳನ್ನು ಮೂಲಕ ಮತದಾನಕ್ಕೆ ವ್ಯವಸ್ಥೆ ಲಭ್ಯವಿರುವಂತೆ ಮಾಡಲಾಗುತ್ತದೆ; ಇ) ವಾರ್ಷಿಕ ಸಾಮಾನ್ಯ ಸಭೆಗೆ ಮುನ್ನ ದೂರದ ಇ-ವೋಟಿಂಗ್ ಮೂಲಕ ಸದಸ್ಯರುಗಳು ತಮ್ಮ ಮತ ಚಲಾಯಿಸಿದರೆ ಸಹ ಸಭೆಯಲ್ಲಿ ಭಾಗವಹಿಸಬಹುದು. ಆದರೆ ಅವರು ಮತ ಮತದಾನ ಮಾಡುವ ಹಕ್ಕು ಹೊಂದಿರುವುದಿಲ್ಲ, ಹಾಗೂ; ಈ) ಕಳೆ-ಆಫ್ ದಿನಾಂಕದಂತೆ ಸದಸ್ಯರುಗಳ ನೋಂದಣಿ ಮುಕ್ತವಾಗಿ ಬಹು ವ್ಯಕ್ತಿಯ ವೆಬ್‌ಸೈಟ್ ನೋಂದಣಿಯಾಗಿದ್ದರೆ ಅಥವಾ ತೇವನೀಯದಿಂದ ನಿರ್ವಹಿಸಲ್ಪಟ್ಟ ಫಲಾನುಭವಿ ಮೂಲಕ ನೋಂದಣಿ ಮುಕ್ತವಾಗಿ ನೋಂದಣಿಯಾಗಿದ್ದರೆ ಫಲಾನುಭವಿ ದೂರದ ಇ-ವೋಟಿಂಗ್ ಹಾಗೂ ಮತಗಳನ್ನು ಮೂಲಕ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮತ ಚಲಾಯಿಸುವ ಸೌಲಭ್ಯ ಹಕ್ಕನ್ನು ಹೊಂದಿರುತ್ತಾರೆ.
 viii. ಕಂಪನಿ ವೆಬ್‌ಸೈಟ್ www.onmobile.com ಹಾಗೂ ಕಾರ್ಪೊರೇಟ್ ವೆಬ್‌ಸೈಟ್ <https://evoting.karvy.com> ಇಲ್ಲಿ ಸಹ ವಾರ್ಷಿಕ ಸಾಮಾನ್ಯ ಸಭೆಯ ನೋಟೀಸ್ ಲಭ್ಯವಿದೆ.
 ix. ಯಾವುದೇ ವಿಚಾರಣೆಗಳ ಅಥವಾ ಇ-ವೋಟಿಂಗ್‌ಗೆ ಸಂಬಂಧಪಟ್ಟಂತೆ ಯಾವುದಾದರೂ ವಿಷಯಗಳಿಗೆ ಸದಸ್ಯರು ಈಗಾಗಲೇ ಕೇಳಲ್ಪಡುವ ಪ್ರಶ್ನೆಗಳು (ಎಫ್‌ಎಕ್ಸ್‌ಗಳನ್ನು) ಇದನ್ನು ಪರಿಹರಿಸಬಹುದು ಹಾಗೂ ಸಹಾಯ ವಿಭಾಗದ ಅಧಿಕಾರಿಗಳಿಗೆ <https://evoting.karvy.com> ಇ-ವೋಟಿಂಗ್ ಬಳಕೆದಾರರ ಕೃತಿಯಿರುವ ಅಧಿಕಾರಿಗಳಿಗೆ ಭಾಗವಹಿಸಲು 1800 345 4001 ಈ ಸಂಖ್ಯೆಗೆ ಕರೆ ಮಾಡಬಹುದು (ಶುಲ್ಕ ರಹಿತ) ಅಥವಾ ಶ್ರೀ ಎಸ್.ಪಿ. ರಾಜು, ಡೆವಲಪ್‌ಮೆಂಟ್ ಡಿವಿಷನ್, ಕಾರ್ಪೊರೇಟ್ ಡಿವಿಷನ್, ಕಾರ್ಪೊರೇಟ್ ಡಿವಿಷನ್ ಲಿಮಿಟೆಡ್ (ಯೂನಿಟ್ : ಆನ್‌ಮೊಬೈಲ್), ಕಾರ್ಪೊರೇಟ್ ನಿಲಯ, ಬಿಬಿಎಂ 41, 94/13 & 94/2, ದೀರಸಂದ್ ನಿಲಯ, ಅತ್ತಿಬೆಲೆ ಹೋಬ್ಬಳಿ, ಅನೇಕರ ತಾಲ್ಲೂಕು, ಇಲಕ್ಕ್ವಾಂಟ್ ಸಿಟಿ ಫೇಸ್ 1, ಬೆಂಗಳೂರು-560 032, ಫೋನ್ : 040-67162222. ಈ ಮೇಲೆ einward.ris@karvy.com ಇವರನ್ನು ಸಂಪರ್ಕಿಸಬಹುದು.
 4. ಕಂಪನಿಯ 17ನೇ ವಾರ್ಷಿಕ ಸಾಮಾನ್ಯ ಸಭೆ ಹಾಗೂ 31ನೇ ಮಾರ್ಚ್ 2017ಕ್ಕೆ ಕೊಂಡು ಹಣಕಾಸು ವರ್ಷದ ಲಾಭಾಂಶ (ಡಿವಿಡೆಂಡ್) ಹಣಕಾಸು ವರ್ಷದ ನಿಮಿತ್ತ 31ನೇ ಅಗಸ್ಟ್ 2017ರಂದು 06ನೇ ಸೆಪ್ಟೆಂಬರ್ 2017ರಂದು (ಏರನು ದಿನಗಳೂ ಒಳಗೊಂಡಂತೆ) ಕಂಪನಿಗಳ ಅಧಿನಿಯಮ 2013ರ ಸೆಕ್ಷನ್ 91 ಹಾಗೂ ಸಿಬಿ (ಡಿಬಿ) ಲಾಭಾಂಶ ಮತ್ತು ಬಹುರಂಗಪಡಿಸುವ ಅವಶ್ಯಕತೆಗಳು) 2015ರ ನಿಯಮಗಳ ನಿಯಮ 42ರ ಅನುಸಾರ ಕಂಪನಿಯ ಸದಸ್ಯರುಗಳ ನೋಂದಣಿ ಮತ್ತು ಷೇರು ವರ್ಗಾವಣೆ ಮುಕ್ತವಾಗಿ ಮುಚ್ಚಲ್ಪಟ್ಟಿರುತ್ತದೆ.
 ಮಂಡಳಿಯ ಅಧೀನಾಧಿಕಾರಿ
 ಆನ್‌ಮೊಬೈಲ್ ಗೋಬಲ್ ಲಿಮಿಟೆಡ್ ಪರವಾಗಿ
 ಸಹಿ/-
 ದಿನಾಂಕ : 11ನೇ ಅಗಸ್ಟ್, 2017
 ಸ್ಥಳ : ಬೆಂಗಳೂರು
 ಪಿ.ವಿ. ವರಪ್ರಸಾದ್
 ಕಂಪನಿ ಸೆಕ್ರೆಟರಿ

Notes:
 1. The above results were reviewed by the Audit Committee of Directors at their meeting held on Aug 11, 2017.
 2. The company is engaged only in business of mobile tools and accordingly there is one segment.
 3. The Auditors of the Company have carried out "Limited" Financial Results for the Quarter ended 30th June 2017.
 4. The figures of the last quarter are the balancing figures in respect of full financial year and the published year-end results are the current financial year.
 5. The above is an extract of the detailed format of financial results with the Stock Exchange under Regulation 33 of the (Requirements) Regulation, 2015. The full format of the Stock Exchange website www.bseindia.com.

Place : Bengaluru
 Date : 11.08.2017

ಪ್ರತಿ ಭಾನುವಾರ
Mindteck
 UNAUDITED CONSOLIDATED FINANCIAL STATEMENTS
 [See Regulation 47]

Particulars
Total income from operations
Net Profit / (Loss) for the period (before and/or Extraordinary items)
Net Profit / (Loss) for the period before and/or Extraordinary items
Net Profit / (Loss) for the period after tax and/or Extraordinary items
Total Comprehensive Income for the period (Comprising Profit / (Loss) for the period and Other Comprehensive Income (after tax))
Equity Share Capital
Reserves (excluding Revaluation Reserve) Audited Balance Sheet of the previous year
Earnings Per Share (of Rs. 10/- each) (discontinued operations) -
Basic:
Diluted:
Information regarding Unaudited Standalone Financial Statements
Particulars
Total income from operations
Net Profit / (Loss) for the period before and/or Extraordinary items
Net Profit / (Loss) for the period after tax and/or Extraordinary items
Total Comprehensive Income for the period (Comprising Profit / (Loss) for the period and Other Comprehensive Income (after tax))

Notes:
 1. The financial results have been prepared as prescribed under Section 133 of the Companies Act, 2013 and the terms of Regulation 33 of the SEBI (Listing Obligations and Disclosure Requirements) Regulation, 2015.
 2. The above Standalone and Consolidated Financial Results were discussed at the meeting held on 10th Aug, 2017.
 3. The above is an extract of the detailed format of financial results with the National Stock Exchange of India Limited (NSE) under Regulation 33 of the (Disclosure Requirements) Regulation, 2015.
 4. The full format of the quarterly financial results is available on the website (www.bseindia.com) and (www.nseindia.com).

Place: Bengaluru
 Date: Aug 10, 2017

Hosajigantia - 12/8/2017